

ಸುಕೃತಂ ತಿಲಮಾತ್ರತುಲ್ಯಮೀಶ ಕ್ರಿಯತೇ ನೈವ ಮಯೈಕವತ್ಸರೇಽಪಿ ।

ಅಪಿ ತು ಕ್ರಿಯತೇ ಹಿ ಸದಾಘಪೋಗಃ ಪ್ರತಿಯಾಮಂ ಸಕಲೇಂದ್ರಿಯೈರ್ಮುಕುಂದ ॥ 1 ॥

ಸುಕೃತಂ ತಿಲಮಾತ್ರತುಲ್ಯಮೀಶ ಕ್ರಿಯತೇ ನೈವ ಮಯೈಕವತ್ಸರೇಽಪಿ ।

ಅಪಿ ತು ಕ್ರಿಯತೇ ಹಿ ಸದಾಘಪೋಗಃ ಪ್ರತಿಯಾಮಂ ಸಕಲೇಂದ್ರಿಯೈರ್ಮುಕುಂದ ॥ 1 ॥

ನಾವು ಒಂದು ವರ್ಷಕ್ಕೆ ಕನಿಷ್ಠ ಎಳ್ಳಿಗೆ ಸಮಾನವಾದ ಕಿಂಚಿತ್ತೂ ಪುಣ್ಯವನ್ನು ಮಾಡುವುದಿಲ್ಲ. ಆದರೆ ಪ್ರತಿಯಾಮದಲ್ಲೂ (ಒಂದು ಯಾಮಕ್ಕೆ 3ಘಂಟೆ) ನಮ್ಮ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಿಂದ ರಾಶಿ ರಾಶಿ ಪಾಪ ಸಂಗ್ರಹಣೆಯಾಗುತ್ತಿದೆ -

- ನಾನು ಪುಣ್ಯ ಕಾರ್ಯಗಳನ್ನು ಮಾಡುತ್ತಿಲ್ಲ

In an year one may not do even a punya equal to sesamam seed (eLLu). But in every yaama (One yAma = three hours; one ghaTika = 24 minutes; one muhUrta = 48 minutes.), we will be doing many sinful acts through our jnaanendriya and karmendriyaas. - **I am not doing any punya kaarya**

ನ ಶಿರಶ್ಚಲತೀಶ ಮೇ ಕದಾಪಿ ಶ್ರುತಿಜಾನಂದಭರೇಣ ಸದ್ಗುಣಾನಾಂ ।

ಅಪಿ ತು ಪ್ರಭು-ಬಂಧು-ದುರ್ಗುಣಾನಾಂ ಶ್ರವಣಾರ್ಥಂ ಚಲಿತಂ ಭವತ್ಯಶಂಕಂ ॥ 2 ॥

ನ ಶಿರಶ್ಚಲತೀಶ ಮೇ ಕದಾಪಿ ಶ್ರುತಿಜಾನಂದಭರೇಣ ಸದ್ಗುಣಾನಾಂ ।

ಅಪಿ ತು ಪ್ರಭು-ಬಂಧು-ದುರ್ಗುಣಾನಾಂ ಶ್ರವಣಾರ್ಥಂ ಚಲಿತಂ ಭವತ್ಯಶಂಕಂ ॥ 2 ॥

ನಾನು ಶ್ರೀಹರಿಯ ಗುಣಗಳನ್ನು ವರ್ಣಿಸುವ ಶ್ರುತಿ ಪುರಾಣಗಳನ್ನು ಕೇಳಿ ತಲೆ ತೂಗಬೇಕಾಗಿತ್ತು, ಆದರೆ ನಾನು ಯಜಮಾನನನ್ನು, ರಾಜರನ್ನು, ಬಂಧುಬಳಗದವರನ್ನು ಅವರ ದುರ್ಗುಣಗಳನ್ನು ಕೇಳಿ ತಲೆ ತೂಗುತ್ತಿದ್ದೇನೆ - - **ಹರಿಗುಣಗಾನವಿಲ್ಲ**

I must have listened to the countless characters (gunaas) of Srihari from various shrutees, puranaas like Bhagavatha, Ramayana, Mahabharatha, etc and nodded my head in appreciation of Srihari. But I simply wasted my time by praising kings, and my relatives's durgunaas. - **No praising of guna of Srihari**

ಶ್ರವಣೇ ಶ್ರವಣಾಯ ಸತ್ಕಥಾಯಾ ನ ಯತೇತೇ ತವ ಪುಣ್ಯಕೀರ್ತನಸ್ಯ |

ಅಪಿ ತು ವ್ಯಭಿಚಾರಲೋಕವಾರ್ತಾ ಶ್ರವಣಾಯೈವ ಮಹಾದರಂ ಪ್ರತಾತಃ || 3 ||

ಶ್ರವಣೇ ಶ್ರವಣಾಯ ಸತ್ಕಥಾಯಾ ನ ಯತೇತೇ ತವ ಪುಣ್ಯಕೀರ್ತನಸ್ಯ |

ಅಪಿ ತು ವ್ಯಭಿಚಾರಲೋಕವಾರ್ತಾ ಶ್ರವಣಾಯೈವ ಮಹಾದರಂ ಪ್ರತಾತಃ || 3 ||

ನನ್ನ ಶ್ರವಣೇಂದ್ರಿಯವು ಪಾಪಗಳನ್ನು ಪರಿಹರಿಸುವ, ಪುಣ್ಯತಮವಾದ ನಿನ್ನ ಕಥೆಗಳನ್ನು ಕೇಳಲು ಪ್ರಯತ್ನಿಸುವುದಿಲ್ಲ. ಆದರೆ ಲೋಕದ ಸಾಮಾನ್ಯ ಜನರ ವ್ಯಭಿಚಾರ, ಅನಾದರ ಮುಂತಾದ ಕಥಾವಿಷಯಗಳನ್ನು ಕೇಳಲು ಉತ್ಸುಕವಾಗಿದೆ. - **ಹರಿಕಥಾಶ್ರವಣವಿಲ್ಲ**

My ears are not trying to listen to sin removing sathkatha of Srihari. But it is showing interest in listening to durachara and vyabhichara type loukika stories. -

I am not listening to Harikathaa

ನ ಮಮಾಕ್ಷಿಯುಗಂ ಪ್ರವರ್ತತೇ ಶ್ರೀಭಗವತ್ಪ್ರಾಕ್ಟಾಕುಲಾವಲೋಕನಾಯ |

ಅಪಿ ತು ಧ್ರುವಬಾಲ ನರ್ತಕೀನಾಂ ಗಣಿಕಾನಾಂ ಪರಿನರ್ತನಾದಿದೃಷ್ಟೈಃ ||4||

ನ ಮಮಾಕ್ಷಿಯುಗಂ ಪ್ರವರ್ತತೇ ಶ್ರೀಭಗವತ್ಪ್ರಾಕ್ಟಾಕುಲಾವಲೋಕನಾಯ |

ಅಪಿ ತು ಧ್ರುವಬಾಲ ನರ್ತಕೀನಾಂ ಗಣಿಕಾನಾಂ ಪರಿನರ್ತನಾದಿದೃಷ್ಟೈಃ || 4 ||

ನನ್ನ ನೇತ್ರದ್ವಯವು ನಮ್ಮ ಐಹಿಕ ಮತ್ತು ಪಾರಿತ್ರಿಕ ಸಂಪತ್ತಿಗೆ ಕಾರಣವಾದ ವೇದಶಾಸ್ತ್ರಾದಿಗಳ ಸಮೂಹದಿಂದ ಪರಮಾತ್ಮನನ್ನು ಕಾಣಲು

ಪ್ರಯತ್ನಿಸುವುದಿಲ್ಲ. ಆದರೆ ನಮ್ಮ ಕಣ್ಣು ತಾರುಣ್ಯದಲ್ಲಿ ನರ್ತಿಸುವ

ನರ್ತಕಿಯರ ಹಾವಭಾವಗಳನ್ನು ನೋಡುವುದಕ್ಕೆ ಪ್ರವರ್ತಿಸುವಾಗುತ್ತದೆ -

ಶಾಸ್ತ್ರಾಧ್ಯಯನವಿಲ್ಲ

My eyes are not trying to have a look at Bhagavat Shashtraas which tells about the glory of Srihari, but would have a look at women dancers, etc.

-I am not studying shastraas

ನ ಹಿ ನಾಸಿಕಯಾ ಕದಾಪಿ ವಿಷ್ಣೋಃ ಪದಪದ್ಮಾರ್ಪಿತಪುಷ್ಪಗಂಧಬುದ್ಧಿಃ |
ಕಮಲೇಶ ಭವಾಮಿ ಕಿಂತು ವಿಷ್ಣೋಶ್ಚರಣಾನರ್ಪಿತ ಪುಷ್ಪಗಂಧಬುದ್ಧಿಃ || 5 ||

न हि नासिकया कदापि विष्णोः पदपद्मार्पितपुष्पगंधबुद्धिः |

कमलेश भवामि किंतु विष्णोश्चरणानर्पित पुष्पगंधबुद्धिः || 5 ||

ನನ್ನ ಮೂಗು ಪರಮಾತ್ಮನ ಪಾದಕಮಲಗಳಿಗೆ ಸಮರ್ಪಿಸಿದ ಹೂವು, ಗಂಧ ಮುಂತಾದ ನಿರ್ಮಾಲ್ಯವನ್ನು ಆಘ್ರಾಣಿಸುತ್ತಿಲ್ಲ, ಆದರೆ ಅನರ್ಪಿತ ಹೂವುಗಳ ಸುವಾಸನೆಯನ್ನು ಅನುಭವಿಸುತ್ತಿದ್ದೇನೆ. - **ಅಂದರೆ ನಾನು ನಿತ್ಯ ಪೂಜಿಸುತ್ತಿಲ್ಲ**

My nose never smelts the fragrance of nirmalya flowers that are offered at the lotus feet of Vishnu. But I have been smelling such flowers which are not offered to Srihari. - **I am not doing the pooja of Srihari**

ನೃಹರೇಚ್ಯುತ ಮಾಧವೇಶ ಕೃಷ್ಣ ಹರಿಗೋವಿಂದ ಮುಕುಂದನಾಮಜಾತಂ |
ನ ಹಿ ಕೀರ್ತಯತೀಹ ಮೇ ಕುಜಿಹ್ವಾಪಿ ತು ದುರ್ಲಿಂಗಭಗಾಂಕಿತಾನುಶಬ್ದಾನ್ ||6||

नृहरेच्युत माधवेश कृष्ण हरिगोविंद मुकुंदनामजातं |

न हि कीर्तयतीह मे कुजिह्वापि तु दुर्लिंगभगांकितानुशब्दान् || 6 ||

ನರಸಿಂಹನೇ, ನನ್ನ ಕೆಟ್ಟ ನಾಲಿಗೆ ನಿನ್ನ ಚತುರ್ವಿಂಶತಿ ನಾಮಗಳ ಸಮೂಹವನ್ನು ಉಚ್ಚರಿಸುವುದಿಲ್ಲ. ಆದರೆ ಅಶ್ಲೀಲ ಶಬ್ದಗಳಿಂದ ಕೂಡಿದ ಕೆಟ್ಟ ಮಾತುಗಳನ್ನು ಆಡುತ್ತದೆ - **ನನ್ನ ನಾಲಿಗೆ ಅಶುದ್ಧವಾಗಿದೆ**

My tongue is not uttering Srihari's various names like Krishna, Madhava, Govinda, Narahari, etc, instead it utters inauspicious sinful words

- **My tongue is not pure**

ತವ ಗೇಹವರಾವಲೇಪನಾದಿಂ ನ ಕರೌ ಮೇ ಕುರುತಃ ಕದಾಪಿ ಭಕ್ತ್ಯಾ |

ಅಪಿ ತೂರುಗುಣಾರ್ಣ ದುಷ್ಟವಸ್ತುಗ್ರಹಣಾಯೈವ ಮುಕುಂದ ಕಿಂ ತು ಕುರ್ಮಃ|7|

ತವ ಗೇಹವರಾವಲೇಪನಾದಿಂ ನ ಕರೌ ಮೇ ಕುರುತಃ ಕದಾಪಿ ಭಕ್ತ್ಯಾ |

ಅಪಿ ತೂರುಗುಣಾರ್ಣ ದುಷ್ಟವಸ್ತುಗ್ರಹಣಾಯೈವ ಮುಕುಂದ ಕಿಂ ತು ಕುರ್ಮಃ || 7 ||

ಶ್ರೇಷ್ಠವಾದ ಗುಣಪೂರ್ಣನಾದ ಪರಮಾತ್ಮನ ಮಂದಿರವನ್ನು ಸೇವಿಸಿಲ್ಲ -

ಅಂದರೆ ಷೋಡಶೋಪಚಾರಾದಿ ಕಾರ್ಯಗಳನ್ನು, ಶುದ್ಧಿಗೊಳಿಸುವುದನ್ನೂ

ಮಾಡಿಲ್ಲ, ಆದರೆ ಅಸ್ಪೃಶ್ಯವಾದ ದುಷ್ಟ ವಸ್ತುಗಳನ್ನು ಸಂಗ್ರಹಿಸಿದ್ದೇನೆ -

ಪೂಜಾ ಮಂದಿರ ಶುಚಿಗೊಳಿಸಿಲ್ಲ

I have never cleaned Indiresha paramathma's house (pooja mandira), instead we collect unproductive bad things which would increase our sin.

- I have never cleaned pooja mandir

ಉದರಂ ಮಮ ಧಿಕ್ ಶತಸ್ಯ ವಿಷ್ಣ್ವರ್ಷಿತಪೂತಾನ್ನ ವಿವರ್ಜಿತಂ ನಿತಾಂತಂ |

ಯದಪೂತತರಾ ಸಮರ್ಪಣೀಯಾಧಮವೃಂತಾಕಪಲಾಂಡು ಪೂರ್ವಭಾಜಃ ||8||

उदरं मम धिक् शतस्य विष्वर्षितपूतान्न विवर्जितं नितान्तं |

यदपूततरा समर्पणीयाधमवृन्ताकपलांडु पूर्वभाजः || 8 ||

ನನ್ನ ಉದರವು ನಿನಗೆ ಸಮರ್ಪಿಸಲು ಅಯೋಗ್ಯವಾದ, ನಿಷಿದ್ಧ ತರಕಾರಿಗಳನ್ನು,

ಆಹಾರಗಳನ್ನು ಸ್ವೀಕರಿಸಿ ಅಪವಿತ್ರವಾಗಿದೆ - **ಅನಿವೇದಿತ ಆಹಾರಸ್ವೀಕಾರ**

My stomach is filled with foods which are not offered to you or which can't be offered to you -

I ate without performing naivedya, Hastodaka

ಖಲಜಾರವಧೂಗೃಹಾಣಿ ನಿತ್ಯಂ ಚರಣಾಭ್ಯಾಮನುಯಾಮ್ಯಹಂ ತ್ವರಾಭ್ಯಾಂ |
ನ ತು ಮಾಧವ ತಾವಕಾಲಯಾಂಶ್ಚ ಪ್ರತಿಯಾಮೀಶ ಮಹತ್ತಮಾಗ್ರಹೋಅಹಂ|9|
खलजारवधूगृहाणि नित्यं चरणाभ्यामनुयाम्यहं त्वराभ्यां |
न तु माधव तावकालयांश्च प्रतियामीश महत्तमाग्रहो अहं || 9 ||

ನನ್ನ ಕಾಲುಗಳು ದುರ್ಜನರ, ವೇಶ್ಯೆಯರ ಮನೆಗಳಿಗೆ ಭೇಟಿ ನೀಡಿದೆ, ಆದರೆ
ಶ್ರೇಷ್ಠವಾದ ನಿನ್ನ ಮನೆಗೆ ಅಂದರೆ **ದೇವಸ್ಥಾನಗಳಿಗೆ ಎಂದೂ ಹೋಗಲಿಲ್ಲ -**
I have visited the houses of durjanaas, prostitutes and others, but I failed
to visit your temple - **My legs have never visited temples**

ಮನ ಏವ ಹರೇಽಖಿಲೇಂದ್ರಿಯಾಣಾಂ ವರಮಿತ್ಥಂ ಪ್ರಮಿತಂ ಶ್ರುತಿಸ್ಮೃತಿಭ್ಯಾಮ್ |
ಸುಮನೋಜಯಿನೋ ಅಖಿಲೇಂದ್ರಿಯಾಣಾಂ ಜಯ ಏವೇತಿ ಜನಾನುಭೂತಿರಸ್ತಿ||10||

मन एव हरेऽखिलेंद्रियाणां वरमित्थं प्रमितं श्रुतिस्मृतिभ्याम् |

सुमनोजयिनो अखिलेंद्रियाणां जय एवेति जनानुभूतिरस्ति || 10 ||

ನಮ್ಮ ಮನಸ್ಸು ಎಲ್ಲ ಅಂಗಗಳಿಗಿಂತ ಶ್ರೇಷ್ಠವೆಂದು ಶ್ರುತಿ, ಸ್ಮೃತಿಗಳಿಂದ
ನಿಶ್ಚಯವಾಗಿದೆ. ಆದ್ದರಿಂದ ನಮ್ಮ ಮನಸ್ಸನ್ನು ನಮ್ಮ ಹಿಡಿತದಲ್ಲಿ
ಇಟ್ಟುಕೊಳ್ಳುವುದು ಸೂಕ್ತ. - **ಮನಸ್ಸಿನ ಹಿಡಿತ**

All shruti and smruti says that our mind is the supreme part of our
organs, if it is controlled all other organs would be under our control. -

Mind control

ಮನಸಾಚ್ಯುತ ಕೃಷ್ಣ ತಾದೃಶೇನಾಪ್ಯನುಚಿಂತ್ಯೈವ ಭವಂತಮಾತ್ಮಭಕ್ತಾನ್ |
ಭವವಾರಿನಿಧಿಃ ಸುತಾರಯಂತಂ ಭವವಾಧಿಃ ನ ಹಿ ತರ್ತುಮಸ್ತಿ ಯತ್ನಃ ||11||
ಮನಸಾಚ್ಯುತ ಕೃಷ್ಣ ತಾದೃಶೇನಾಪ್ಯನುಚಿಂತ್ಯೈವ ಭವಂತಮಾತ್ಮಭಕ್ತಾನ್ |
ಭವವಾರಿನಿಧಿಃ ಸುತಾರಯಂತಂ ಭವವಾರ್ಥಿ ನ ಹಿ ತರ್ತುಮಸ್ತಿ ಯತ್ನಃ || 11 ||

ನಾಶರಹಿತನಾದ ಕೃಷ್ಣನೇ, ಭಕ್ತಿಯಿಂದ ನಿನ್ನನ್ನು ಸ್ಮರಿಸಲು, ಸ್ತುತಿಸಲು, ನಮ್ಮನ್ನು
ಸಂಸಾರಸಾಗರದಿಂದ ಸುಲಭವಾಗಿ ದಾಟಿಸುವ ನಿನ್ನನ್ನು ಸ್ಮರಿಸುವ ಮನಸ್ಸು ನನಗೆ
ಪ್ರೇರೇಪಿಸುತ್ತಿಲ್ಲ - **ಸುಮನಸು ನೀಡು**

Achyuta - i.e., chyutirahita Krishna | If worshipped with devotion, you will
make us to sail through the samsara sagara. But my mind is not allowing
me to worship you. - **Give me good mind**

ಮಮ ಪಾಪಚಯಸ್ಯ ವಾಸುದೇವಾಂತಕಲೋಕಸ್ಥಿತಿರೇವ ಚೇತ್ಫಲಂ ತು |
ನ ಸುಖೀ ಸದೃಶೋಸ್ತಿ ಮೇ ತ್ರಿಲೋಕ್ಯಾಂ ಫಲಭಾವೇನ ಮಹತ್ತಮೋಽಸ್ತಿ ಸಿದ್ಧಂ |2||
ಮಮ ಪಾಪಚಯಸ್ಯ ವಾಸುದೇವಾಂತಕಲೋಕಸ್ಥಿತಿರೇವ ಚೇತ್ಫಲಂ ತು |
ನ ಸುಖೀ ಸದೃಶೋಸ್ತಿ ಮೇ ತ್ರಿಲೋಕ್ಯಾಂ ಫಲಭಾವೇನ ಮಹತ್ತಮೋಽಸ್ತಿ ಸಿದ್ಧಂ |2||
ನಾನು ಮಾಡಿರುವ ಪಾಪಕರ್ಮಗಳಿಗೆ ನನಗೆ ಅಂಧಂತಮಸ್ಸೇ ನಿಶ್ಚಯವಾಗಿದೆ.
ಆದರೆ ನನ್ನ ಪಾಪ ಕೂಪಕ್ಕೆ ಕೇವಲ ಯಮಧರ್ಮರಾಜನ ನಗರದಲ್ಲಿ ವಾಸವೇ
ಫಲವಾದರೆ, ನನಗಿಂತ ಸುಖಿ ಬೇರಾರೂ ಇಲ್ಲ. - **ಪಾಪಫಲ ಕಡಿತ**

If my punishment is restricted to stay in Yamaloka as a fruit of my great sins, I
would consider that none in the three worlds equals me in happiness, as the sins
committed by me are worthy of taking me into eternal hell - as it will be a lighter
punishment while I deserve a much bigger one. - **Discount in fruits of sin**

ನ ಸುಖಾನುಭವಾಯ ಪಾಪಕರ್ಮಾಣ್ಯಹಮೀಶಾನುದಿನಂ ತನೋಮಿ ಕಿಂತು |
ಅಘನಾಶಯಶಃ ಪರೀಕ್ಷಣಾರ್ಥಂ ತವ ನಾಮ್ನಾಮನುತಾಪಸಿದ್ಧ ಯೇವಾ || 13 ||
ನ ಸುಖಾನುಭವಾಯ ಪಾಪಕರ್ಮಾಣ್ಯಹಮೀಶಾನುದಿನಂ ತನೋಮಿ ಕಿಂತು |
ಅಘನಾಶಯಶಃ ಪರೀಕ್ಷಣಾರ್ಥಂ ತವ ನಾಮ್ನಾಮನುತಾಪಸಿದ್ಧ ಯೇವಾ || 13 ||
ನಾನು ಪ್ರತಿನಿತ್ಯ ಸುಖದ ಅನುಭೋಗಕ್ಕೋಸ್ಕರ ಪಾಪಕರ್ಮಗಳನ್ನೆಲ್ಲ ಎಸಗುತ್ತಿಲ್ಲ.
ಆದರೆ, ಪಾಪ ಪರಿಹಾರಕನಾದವ ನೀನೇ ಎಂಬ ನಿನ್ನ ನಾಮದ ಕೀರ್ತಿಯ
ಪರೀಕ್ಷೆಗಾಗಿ ಪಾಪ ಮಾಡುತ್ತಿದ್ದೇನೆ. ನನ್ನಂತಹ ಪಾಪಿಯನ್ನು ಉದ್ಧರಿಸಿದರೆ
ಪಾಪನಾಶಕನಾದ ನಿನಗೇ ಕೀರ್ತಿ. - **ನಿನ್ನ ನಾಮದ ಪರೀಕ್ಷೆ**

I am not performing everyday sinful acts for experiencing joyness. I do these sins
to test capacity of your names - as by chanting your names itself my sins would
be removed - **Test power of Hari naama.**

ನಿಜವಾಸರುಷಾ ಪ್ರದಾತುಮಾರ್ತಿಂ ಹ್ಯಧಿಕಾಂ ಪಾಪನಿಯಾಮಕಾಸುರೇಭ್ಯಃ |
ಅಶುಭಾನ್ಯಪಿ ಕಾರಯನ್ಮಯಾ ತ್ವಂ ರಮಸೇ ಸರ್ವನಿಯಾಮಕೇತಿ ವಿಭಾಸಿ || 14 ||
ನಿಜವಾಸರುಷಾ ಪ್ರದಾತುಮಾರ್ತಿಂ ಹ್ಯಧಿಕಾಂ ಪಾಪನಿಯಾಮಕಾಸುರೇಭ್ಯಃ |
ಅಶುಭಾನ್ಯಪಿ ಕಾರಯನ್ಮಯಾ ತ್ವಂ ರಮಸೇ ಸರ್ವನಿಯಾಮಕೇತಿ ವಿಭಾಸಿ || 14 ||
ನೀನು ಸ್ವಕೀಯರಾದ ನಿನ್ನ ಭಕ್ತರ ಶರೀರದೊಳಿರತಕ್ಕ ಅಸುರರ ಮೇಲಿನ
ಕೋಪದಿಂದ, ಪಾಪನಿಯಾಮಕರಾದ ಅಸುರರಿಗೆ ದುಃಖಪ್ರದಾತನಾಗಿ ನನ್ನಿಂದ ಕೆಟ್ಟ
ಕೆಲಸಗಳನ್ನು ಕೂಡ ಮಾಡಿಸುತ್ತ ರಮಿಸುತ್ತಿರುವಿ. ಎಲ್ಲರಿಗೂ ನಿಯಾಮಕನಾಗಿ
ಶೋಭಿಸುತ್ತಿರುವಿ.- **ನೀನು ಎಲ್ಲ ಕಾರ್ಯ ನಿಯಾಮಕನು**

You make us to do the sins, as there are some asuraas residing in me and
would like to give the credit of sins to these paapaniyamaka asuraas,
thereby causing sorrow to them as you are angry at them. But you are
shining as sarvaniyamaka by punishing the papaniyamakaas.

- **You are sarva karya niyamaka**

ಯದಿ ಕೃಷ್ಣ ಕದಾಚನಾಪಿ ಪುಣ್ಯಂ ಘಟತೇ ಪಾಪಮಯಸ್ಯ ಮೇಽಪಿ ತತ್ತು ।
ಪ್ರಬಲಾಘಚಯೈರ್ವಿಹನ್ಯತೇ ವಾ ದುರಿತಧ್ವಂಸ ಕೃತಾರ್ಥಮೀಶ ವಾ ಸ್ಯಾತ್ ॥15॥

यदि कृष्ण कदाचनापि पुण्यं घटते पापमयस्य मेऽपि तत्तु ।

प्रबलाघचयैर्विहन्यते वा दुरितध्वंस कृतार्थमीश वा स्यात् ॥ 15 ॥

ಸರ್ವಸ್ವಾಮಿಯಾದ ಕೃಷ್ಣನೇ । ಅತಿ ಪಾಪಿಷ್ಠನಾದ ನನಗೂ ಕೂಡ ಯಾವಾಗಲಾದರೂ ಪುಣ್ಯವು ಲಭಿಸಿದರೆ, ಆ ಪುಣ್ಯವು ಪ್ರಬಲವಾದ ಪಾಪಗಳ ಸಮೂಹಗಳಿಂದ ನಾಶಗೊಳಿಸಲ್ಪಡುತ್ತದೆಯೋ ಏನೋ ಅಥವಾ ಕೇವಲ ಪಾಪ ಪರಿಹಾರದಲ್ಲಿ ಮಾತ್ರ ಸಮರ್ಥವಾದೀತು. - **ಪಾಪದಿಂದ ಪುಣ್ಯಹಾನಿ**

If I ever do some punyaakarya, even that punya would be destroyed with sinful acts I have done or there may not be any balance of punya left after being removed from sinful acts - **Sins deducts our punya**

ತದಿಹೋಭಯತಶ್ಚ ಪುಣ್ಯಮೂರ್ತೇ ಸುಕೃತಂ ನೋ ಘಟತೇ ಮಾನಾಗಪೀಶ ।
ವದ ಮೇ ಪುರತಸ್ತ್ವತೀವ ಭೀರೋರ್ಭಗವನ್ ಕಾಲಭಯಾಪಹತ್ಯಪಾಯಂ ॥16॥

तदिहोभयतश्च पुण्यमूर्ते सुकृतं नो घटते मानागपीश ।

वद मे पुरतस्त्वतीव भीरोर्भगवन् कालभयापहत्पायं ॥ 16 ॥

ಪುಣ್ಯಕರವಾದ ಸ್ವರೂಪಿಯಾದ ಜಗತ್ಸ್ವಾಮಿಯಾದ ಶ್ರೀಹರೇ । ಈ ಸಂಸಾರಸಾಗರದಲ್ಲಿ ನನ್ನ ಪುಣ್ಯವೇ ಪಾಪಗಳ ಸಮೂಹದಿಂದ ನಾಶವಾಗುವ ಸಂಭವವಿರುವುದರಿಂದ ಅಥವಾ ನಮ್ಮ ಪುಣ್ಯ=ಪಾಪ ಆಗಿರುವುದರಿಂದ, ಪುಣ್ಯವಿಹೀನನಾಗಿರುವೆ. ಪಾಪದ ಭೀತಿಯಿಂದ ಹೆದರಿರುವ ನನಗೆ ಕಾಲಭಯದಿಂದ ಅಂದರೆ ಯಮನ ಭಯವನ್ನು ಪರಿಹರಿಸುವ ಉಪಾಯವನ್ನು ಹೇಳು - **ಭಯನಾಶದ ಉಪಾಯ ಸೂಚಿಸು**

Srihari | In this samsara saagara, even the little of punya done by me may not survive as it would be destroyed with the sins committed by me. Or my punya = papa and as such there would not be any punya left. As such, please tell me a plan to come out of the fear of Yama, as I am fearing about the punishment from Yamadharm - **Tell me plan for removal of fear**

ಅತುಲಂ ನೃಷು ವೈಷ್ಣವಂ ಸುಜನ್ಮಾಚ್ಯುತದತ್ತಂ ಕೃಪಯಾ ತ್ವಯಾಪ್ಯವಾಪ್ಯ |

ಕ್ಷಣಜೀವ್ಯಪಿ ಕಲ್ಪಗತ್ವಬುದ್ಧ್ಯಾ ಪಶುಚಂಡಾಲವದೇವ ಸಂಚರಾಮಿ || 17 ||

अतुलं नृषु वैष्णवं सुजन्माच्युतदत्तं कृपया त्वयाप्यवाप्य |

क्षणजीव्यपि कल्पगत्वबुद्ध्या पशुचंडालवदेव संचरामि || 17 ||

ಚ್ಯುತಿರಹಿತನೇ | ನಾನು ನಿನ್ನಿಂದ ನೀಡಲ್ಪಟ್ಟ ಅಸದೃಶವಾದ ಪ್ರಶಸ್ತವಾದ ವೈಷ್ಣವ ಜನ್ಮವನ್ನು ಹೊಂದಿಯೂ, ಅಲ್ಪಾಯುಷಿಯಾಗಿದ್ದರೂ, "ಕಲ್ಪಾಯುಷಿ" ಎಂದು

ಭ್ರಮಿಸಿ, ಪಶು-ಚಂಡಾಲರಂತೆ ತಿರುಗುತ್ತಿದ್ದೇನೆ - **ವೈಷ್ಣವತ್ವ ವ್ಯರ್ಥವಾಯಿತು**

You have kindly bestowed on me not only the janma of a human being, that too in a Vaishnava janma. Even though I know that human life is short, I would behave like an animal or a chandala presuming that I am "Kalpayushi" -

- **Vaishnavatva not utilized properly**

ನ ತದಸ್ತಿ ಶರೀರಿಣಾಂ ಶತಾಬ್ದಾಯುಷಿ ಶಾಸ್ತ್ರಪ್ರಮಿತೇಪಿ ಕಿಂಚಿದೇವ |

ಭಗವನ್ ಖಲು ಸರ್ವರಾತ್ರಿಕಾಲೋ ಜಲಹೋಮೋಪಮತಾಮುಪೈತಿ ನಾಲಂ || 18 ||

न तदस्ति शरीरिणां शताब्दायुषि शास्त्रप्रमितेपि किंचिदेव |

भगवन् खलु सर्वरात्रिकालो जलहोमोपमतामुपैति नालं || 18 ||

ಭಗವನ್ | ಮರಣಶೀಲವಾದ ಶರೀರವುಳ್ಳ ಮಾನವರಿಗೆ, ನೂರು ವರ್ಷ ಆಯಸ್ಸು ಶಾಸ್ತ್ರದಲ್ಲಿ ಪ್ರಸಿದ್ಧವಾದರೂ, ಅದು ಎಲ್ಲರಿಗೂ ಸಂಪೂರ್ಣವಾಗಿ ದೊರೆಯದು.

ನಮ್ಮ ಆಯುಷ್ಯದ ಎಲ್ಲಾ ರಾತ್ರಿಗಳೂ ವ್ಯರ್ಥವಾಗಿ ಜಲಹೋಮವಾದಂತೆ -

ಅಂದರೆ ನೀರಿನಲ್ಲಿ ಹೋಮ ಮಾಡಿದಂತೆ ಸಾರ್ಥಕವಾಗುವುದಿಲ್ಲ -

ವ್ಯರ್ಥರಾತ್ರಿಗಳ ಕಳೆವೆವು

Although a man has hundred years of lifespan, everybody would not have the luxury of hundred years. Atleast half of it is wasted in night - as if doing homa in water - **Our nights are wasted without upaasana**

ದ್ವಿದಶಾಬ್ದಯುಗಂ ದಿವಾಪಿ ಪೂರ್ವೋತ್ತರಮೀಶ ಸ್ಥವಿರತ್ವ ಶೈಶವಾಭ್ಯಾಂ ।

ಸಮಯಂ ಪ್ರಣಯಾಮಿ ಸರ್ವರೋಗೈಃ ಬಹುಲೀಲಾಭಿರಪಿ ಪ್ರಮೂಢಬುದ್ಧ್ಯಾ ॥19॥

द्विदशाब्दयुगं दिवापि पूर्वोत्तरमीश स्थविरत्व शैशवाभ्यां ।

समयं प्रणयामि सर्वरोगैः बहुलीलाभिरपि प्रमूढबुद्ध्या ॥ 19 ॥

ಇಲ್ಲಿ ಪ್ರಹ್ಲಾದರಾಜರು ದೈತ್ಯಬಾಲಕರಿಗೆ ಉಪದೇಶಿಸಿದುದನ್ನು ನೆನಪಿಸುತ್ತಾರೆ - ಆಯುಷ್ಯದ ಹಗಲಿನಲ್ಲಿಯೂ, ಮೊದಲಿನ ಇಪ್ಪತ್ತು ವರ್ಷ, ಮತ್ತು ಕೊನೆಯ ಇಪ್ಪತ್ತು ವರ್ಷಗಳ ಸಮಯವನ್ನು ಬಾಲ್ಯ ಮತ್ತು ಮುಪ್ಪುಗಳಿಂದ, ಎಲ್ಲ ರೋಗಗಳಿಂದ, ಮೂಢಬುದ್ಧಿಯಿಂದ, ಆಟಪಾಟವಾಡಿ ಕಳೆಯುತ್ತೇನೆ. - **ಬಾಲ್ಯ, ಮುಪ್ಪು ಸಾಧನೆಗೆ ಉಪಯೋಗಿಸುವುದಿಲ್ಲ**

Here Vijayeendraru reminds the words of Prahladarajaru to Daithya Baalakaruru in Bhagavatha Saptama Skandha - Out of our life span, initial 20 years are wasted in baalya - childhood which we would waste in playing, final 20 years in muppu - old age, where one would be surrounded by various diseases, and would not be in a position to put his body for any saadhana. **Childhood & Old age wouldn't be utilized for our saadhana**

ಪರಿಶೇಷಿತ ಈಶ ಮಧ್ಯಕಾಲಃ ಸುಕೃತೇ ಭಾರತಭೂತಲೇ ವಸಿಷ್ಠಃ ।

ಯದಿಹಾಪಿ ಸದೈವ ಪಾಪಚಿತ್ತೇ ಮಯಿ ಪಶ್ವಂತ್ಯಜಯೋಶ್ಚ ಕೋ ವಿಶೇಷಃ ॥20॥

परिशेषित ईश मध्यकालः सुकृते भारतभूतले वसिष्ठः ।

यदिहापि सदैव पापचित्ते मयि पश्वन्त्यजयोश्च को विशेषः ॥ 20 ॥

ಇನ್ನು ಉಳಿದಿರುವ ಪುಣ್ಯಕಾಲವೇ ತಾರುಣ್ಯದ ವಯಸ್ಸು - ಸಾಧನೆಗೆ ಬಹಳ ಪ್ರಶಸ್ತವಾದುದು. ಅದರಲ್ಲೂ ಭಾರತದಂತಹ ಪವಿತ್ರ ಭೂಮಿಯಲ್ಲಿ ಜನಿಸಿ, ಸಾಧನೆಗೆ ಯೋಗ್ಯವಾದ ವಯಸ್ಸಿನಲ್ಲಿಯೂ, ಯಾವಾಗಲೂ ಪಾಪಚಿತ್ತನಾಗಿದ್ದರೆ - ನಮಗೂ ಪಶು-ಚಂಡಾಲರಿಗೂ ಏನು ವ್ಯತ್ಯಾಸ? - **ಜನ್ಮ ಅಸಾರ್ಥಕ**

Remaining Period is only ten years (Out of 100, 50 goes in night, 20 in childhood, 20 in old age, balance ten years). It is most suitable for our saadhana. Even after taking birth in a bhoomi like Bhaaratha, if we would not utilize for the betterment of life by doing saadhana, what would be the difference between us and cattle or between us and a chandala? - **Waste of Janma**

ಇಹ ಭಾರತಭೂತಲೇಽತಿಪುಣ್ಯೈ ದ್ರವಿಣಸ್ತ್ರೀ ಸುತಪೂರ್ವಕೇಷು ಮಾಯಾಮ್ |
ಅಲಮೇಕದಿನಂ ವಿಮುಚ್ಯ ವಾ ಮೇ ತವ ಪಾದಾಬ್ಜರತಿಂ ಪ್ರದೇಹಿ ದೇಹಿ || 21 ||

इह भारतभूतलेऽतिपुण्ये द्रविणस्त्री सुतपूर्वकेषु मायाम् |
अलमेकदिनं विमुच्य वा मे तव पादाब्जरतिं प्रदेहि देहि || 21 ||

ಪರಮಾತ್ಮನೇ, ಅತಿಪುಣ್ಯಕರವಾದ ಭಾರತ ಭೂಮಿಯಲ್ಲಿ, ಅದರಲ್ಲೂ ಈ
ವೈಷ್ಣವ ಜನ್ಮದಲ್ಲಿ ಹಣ, ಸ್ತ್ರೀ, ಮಕ್ಕಳು, ಬಂಧುಬಾಂಧವರು, ಇವರುಗಳಲ್ಲಿರುವ
ವ್ಯಾಮೋಹವನ್ನು ಕನಿಷ್ಠ ಒಂದು ದಿನದ ಮಟ್ಟಿಗಾದೂ ಬಿಡಿಸಿ, ನಿನ್ನ ಪಾದಕಮಲಗಳಲ್ಲಿ
ಆಸಕ್ತಿಯನ್ನು ನೀಡು - **ಕ್ಷಣಕಾಲವಾದರೂ ವೈರಾಗ್ಯ ನೀಡು**

We are born in India, a country specifically said to have more punya phala,
wherein I am born as a Vaishnava. I prey you to remove attachment with them
atleast for one day with my money, wife, children, relatives. - After detaching
attachment with my family, give me Jnaana, bhakthi to serve your lotus feet
atleast for one day - **Give me vairagya**

ರಮಯಾಪ್ಯಗಣಯ್ಯವಸ್ತುಜಾತಂ ದ್ವಿವಿಧಂ ಪ್ರಾಹುರಮಂದಬುದ್ಧಿಭಾಜಃ |
ತವ ಸದ್ಗುಣಜಾತಮೇಕಮನ್ಯನ್ಮಮ ದುವ್ರದುರಂತಪಾಪಜಾತಂ || 22 ||

रमयाप्यगणय्यवस्तुजातं द्विविधं प्राहुरमंदबुद्धिभाजः |
तव सद्गुणजातमेकमन्यन्मम दुर्वदुरंतपापजातं || 22 ||

ಜ್ಞಾನಿವರೇಣ್ಯರು ಲಕ್ಷ್ಮೀದೇವಿಯಿಂದಲೂ, ಅಗಣೀಯವಾದ, ಪದಾರ್ಥಗಳ ಸಮೂಹವನ್ನು
ಎರಡು ವಿಧವೆನ್ನುತ್ತಾರೆ. ಒಂದು ಶ್ರೀಹರಿಯ ಕಲ್ಯಾಣಗುಣಗಳ ಸಮೂಹವಾದರೆ,
ಮತ್ತೊಂದು ಪರಿಹರಿಸಲು ಅಶಕ್ಯವಾದ ಅಪರಾಧಗಳ ಸಮೂಹ.

Jnanees say - Even Lakshmidēvi can't count two groups. - one is Srihari's
Kalyana Guna and the other our number of sins

ಅತಿಸೌಖ್ಯಕರಾಣ್ಯಲಂ ಪರಸ್ತಾತ್ ನ ಹಿ ಕಿಂಚಿತ್ ಶ್ರಮಸಾಧ್ಯಸಾಧನಾನಿ ।

ಶ್ರಮಭೀರುರಹಂ ತ್ಯಜನ್ವರತ್ರಾಮಿತಶೋಕಾನುಭವೀ ಕಥಂ ಭವಾಮಿ ॥ 23 ॥

अतिसौख्यकराण्यलं परस्तात् न हि किंचित् श्रमसाध्यसाधनानि ।

श्रमभीरुरहं त्यजन्परत्रामितशोकानुभवी कथं भवामि ॥ 23 ॥

ಕೇವಲ ಸ್ವಲ್ಪ ಶ್ರಮದಿಂದ ಮಾಡಬಹುದಾದ ಸಾಧನಾ ಕರ್ಮಗಳನ್ನು ಶ್ರಮಕ್ಕೆ ಹೆದರಿ,
ಕರ್ಮಭ್ರಷ್ಟನಾಗಿರುವ ನನಗೆ ನರಕಕ್ಕೆ ಹೋಗುವ ದುಃಖ ಹೇಗೆ ತಾನೆ ಆಗುವುದಿಲ್ಲ?

Just by hesitating not to do saadhana karma, I have become karma bhrasta, how can I avoid hell?

ಭುವಿ ಯದ್ಯಪಿ ಪಾಪಿನೋ ವಸಂತಿ ಶ್ರಮಭಾಜಃ ಪುರುಷಾಸ್ತಥಾಪಿ ಕೋಽಪಿ ।

ಮಮ ಪಾಪಸಮಾನಪಾಪಕರ್ತಾ ಪುರುಷೋ ನಾಸ್ತಿ ಹಿ ನಾಸ್ತಿ ನಾಸ್ತಿ ॥ 24 ॥

भुवि यद्यपि पापिनो वसन्ति श्रमभाजः पुरुषास्तथापि कोऽपि ।

मम पापसमानपापकर्ता पुरुषो नास्ति हि नास्ति नास्ति ॥ 24 ॥

ಈ ಲೋಕದಲ್ಲಿ ಬಹಲ ಪಾಪಿಗಳಿದ್ದಾರೆ. ಆದರೆ ನನ್ನ ಪಾಪಕ್ಕೆ ಸಮಾನವಾದ ಪಾಪ
ಮಾಡಿದ ಯಾವ ಪುರುಷನೂ ಇಲ್ಲವೇ ಇಲ್ಲ

In this world, there are many sinners. But there is no one equal to me in my sinful acts.

ನತಯೋ ನ ಕೃತಾಃ ಪ್ರದಕ್ಷಿಣಾಶ್ಚ ಸ್ತುತಯೋಽಪಿ ಧ್ರುವಮಂತರೇಣ ದಂಭಃ ।

ನ ಗುರುಃ ಪರಿಸೇವಿತಃ ಸುಭಕ್ತ್ಯಾ ಶುಭಶಾಸ್ತ್ರಾಶ್ರವಣಂ ಕಥಂ ತತಃ ಸ್ಯಾತ್ ॥ 25 ॥

नतयो न कृताः प्रदक्षिणाश्च स्तुतयोऽपि ध्रुवमंतरेण दंभः ।

न गुरुः परिसेवितः सुभक्त्या शुभशास्त्राश्रवणं कथं ततः स्यात् ॥ 25 ॥

ನಾನು ಮನಸಾರೆ ಶ್ರೀಹರಿಗೆ ಪ್ರದಕ್ಷಿಣ ನಮಸ್ಕಾರ ಮಾಡಿಲ್ಲ. ಸ್ತುತಿಸಿಲ್ಲ, ನಿಷ್ಕಪಟವಾದ
ಭಕ್ತಿಯಿಂದ ಗುರುಗಳ ಸೇವಿಸಿಲ್ಲ. ಅಂತಹ ನನಗೆ ಸಚ್ಚಾಸ್ತ್ರ ಶ್ರವಣ ಹೇಗಾದೀತು?

I have not done namaskara, even if done it was only acting and show. I have not done guru shushrusha. Then how can I have the phala of listening sachchastra.

Paapavimochana Stotra by Sri Vijayeendraru

ವಚನೈರ್ಬಹುಭಿರ್ಮುಕುಂದ ಕಿಂ ತೇ ಶ್ರುಣು ಮೇ ಬೀಜವಚೋ ವದಾಮಿ ತುಭ್ಯಂ ।

ಭುವನತ್ರಯಸಂಸ್ಥಿತಾನಿ ಯಾನೀಶ್ವರ ಪಾಪಾನಿ ವಸಂತಿ ಮಯ್ಯಯೋಗ್ಯೇ ॥ 26 ॥

वचनैर्बहुभिर्मुकुन्द किं ते श्रुणु मे बीजवचो वदामि तुभ्यं ।

भुवनत्रयसंस्थितानि यानीश्वर पापानि वसन्ति मय्ययोग्ये ॥ 26 ॥

ಪರಮಾತ್ಮನೇ ಯಾವ ಯಾವ ಪಾಪಗಳು ಈ ಮೂರು ಲೋಕದಲ್ಲಿವೆಯೋ ಅವೆಲ್ಲವೂ ನನ್ನಲ್ಲಿ ನೆಲೆಗೊಂಡಿದೆ.

I have all the wickedness in me that is present in all the three lokas.

ಪ್ರಕೃತೇ ತದಘವ್ರಜಾತ್ಪ್ರಮುಕ್ತಿನಫವೇತ್ಯೈರಪಿ ತೇ ದಯಾಂ ವಿನಾಽಧ್ಯ ।

ಕರುಣಾಂ ಕುರು ಮಯ್ಯತೋ ಮುರಾರೇ ನತಯಸ್ತೇ ಕಮಲೇಶ ಸಂತ್ವನಂತಾಃ ॥ 27 ॥

प्रकृते तदघव्रजात्प्रमुक्तिर्नभवेत्यैरपि ते दयां विनाऽध्य ।

करुणां कुरु मय्यतो मुरारे नतयस्ते कमलेश संत्वनन्ताः ॥ 27 ॥

ಕಮಲೇಶನೇ, ನಿನ್ನ ದಯೆಯಿಲ್ಲದೇ ಯಾವ ಉಪಾಯಗಳಿಂದಲೂ, ಪ್ರಕೃತವಾದ, ಈ ಪಾಪಗಳ ಸಮೂಹದಿಂದ ಬಿಡುಗಡೆ ಆಗಲಾರದು. ಆದ್ದರಿಂದ ನನ್ನಲ್ಲಿ ದಯೆಯನ್ನು ತೋರು.

Now in this situation, without Your grace, there is no means of emancipation from that mound of sins. Hence, Oh Generous One, Oh Lord of Laxmi, take pity on me and accept my innumerable curtsies.

ವಿಜಯೀಂದ್ರಯತೀಶ್ವರೋ ವ್ಯತಾನೀತ್ ಸ್ತುತಿಮೇತಾಂ ದುರಿತಾಪಹಂ ಮುರಾರೇಃ ।

ಪರಮಾದರತಃ ಸದಾ ಪಠೇದ್ಯೋ ನಿಖಿಲೈಃ ಪಾಪಚಯೈರ್ಭವೇತ್ಸ ಮುಕ್ತಃ ॥ 28 ॥

विजयीन्द्रयतीश्वरो व्यतानीत् स्तुतिमेतां दुरितापहं मुरारेः ।

परमादरतः सदा पठेद्यो निखिलैः पापचयैर्भवेत्स मुक्तः ॥ 28 ॥

ಪಾಪಪರಿಹಾರಕವಾದ ಶ್ರೀಕೃಷ್ಣನ ಸ್ತೋತ್ರವನ್ನು ಶ್ರೀ ವಿಜಯೀಂದ್ರತೀರ್ಥ ಯತಿವರೇಣ್ಯರು ರಚಿಸಿದ್ದಾರೆ. ಯಾರು ಭಕ್ತಿಯಿಂದ ಯಾವಾಗಲೂ ಅತ್ಯಂತ ಭಕ್ತಿಯಿಂದ ಪಠಿಸುವರೋ, ಅವರು ಎಲ್ಲಾ ಪಾಪ ಸಮೂಹಗಳಿಂದ ರಹಿತರಾಗುವರು.

This stotra that takes away all sins has been authored by Sri Vijayeendra Theertha Swamiji. Those who read this everyday with devotion and divine revelation shall be liberated from the entire group of sins and have the grace of God.

In this way Sri Vijayeendra Tirtharu narrates the entire list of Sins we commit. One must never feel that these are the sins committed by Sri Vijayeendraru. This he has done for the benefit of common men like us, who always do many sin.

॥ ಇತಿ ಶ್ರೀವಿಜಯೀಂದ್ರತೀರ್ಥ ಶ್ರೀಚರಣಕೃತಂ
ಪಾಪವೋಚನಸ್ತೋತ್ರಂ ದುರಿತಾಪಹಾರಸ್ತೋತ್ರಂ ಸಂಪೂರ್ಣಂ ॥
॥ ಇತಿ ಶ್ರೀವಿಜಯೀಂದ್ರತೀರ್ಥ ಶ್ರೀಚರಣಕೃತಂ ಪಾಪಮೋಚನಸ್ತೋತ್ರಂ ದುರಿತಾಪಹಾರಸ್ತೋತ್ರಂ ಸಂಪೂರ್ಣಂ ॥
॥ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು ॥
ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು

ಆಧಾರ - ಪರಮಪೂಜ್ಯ ಶ್ರೀ ರಾಯರಮಠದ ಪೀಠಾಧೀಶರಾದ
ಶ್ರೀ ಸುವಿದ್ಯೇಂದ್ರತೀರ್ಥರಿಂದ ಅನುವಾದಿತ ಕನ್ನಡ ಪ್ರತಿಪದಾರ್ಥ
ಪ್ರಕಾಶಕರು - ರಾಯರ ಮಠ, ಮಂತ್ರಾಲಯ

ಪೂಜ್ಯ ಶ್ರೀ ಸುವಿದ್ಯೇಂದ್ರತೀರ್ಥರ ಕೃಪಾನುಗ್ರಹದಿಂದ ನನ್ನ ಯೋಗ್ಯತಾನುಸಾರ ಈ ತಾತ್ಪರ್ಯವನ್ನು ಸಂಗ್ರಹಿಸಿದ್ದೇನೆ. ನಮ್ಮಲ್ಲಿರುವ ಪಾಪ ಪ್ರಜ್ಞೆ ನಾಶವಾಗಲೆಂದು ಶ್ರೀಹರಿಯಲ್ಲಿ ನಿಶ್ಚಲ ಮನಸ್ಸನ್ನು ನೀಡಬೇಕೆಂದು ಶ್ರೀ ವಿಜಯೀಂದ್ರ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಚಿಂತಲವಾಡಿ ಲಕ್ಷ್ಮೀನರಸಿಂಹ ದೇವರಲ್ಲಿ ನಮ್ಮ ಸಕಲ ಅಭೀಷ್ಟಗಳನ್ನು ಕೋರಿಕೊಳ್ಳೋಣ

ನರಹರಿಸುಮಧ್ವ

By Narahari Sumadhwa